



0404/0805

IV Semester of 3 Year LL.B./VIII Semester of 5 Year B.A.,LL.B./
B.B.A.,LL.B. Examination, December 2013
Optional – II : BANKING LAW

Duration : 3 Hours

Max. Marks : 100

- Instructions :** 1. Answer **all 5** questions.
2. Answers should be **either** in **English** or **Kannada only**.
3. **All** questions carry **equal** marks.

UNIT – I

- Q. No. 1. (a) Critically examine the contributions of Regional Rural Banks in promoting rural economy.

Marks : 15

ಗ್ರಾಮೀಣ ಆರ್ಥಿಕ ಅಭಿವೃದ್ಧಿಯಲ್ಲಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳ ಕೊಡುಗೆಯನ್ನು ವಿಮರ್ಶಾತ್ಮಕವಾಗಿ ಪರಿಶೀಲಿಸಿರಿ.

OR/ಅಥವಾ

Discuss the management and functions of Reserve Bank of India.

ಭಾರತೀಯ ರಿಸರ್ವ್ ಬ್ಯಾಂಕಿನ ಆಡಳಿತ ಮತ್ತು ಕಾರ್ಯವನ್ನು ಚರ್ಚಿಸಿರಿ.

- (b) Write a note on :

Marks : 5

ಟಿಪ್ಪಣಿ ಬರೆಯಿರಿ :

State Bank of India.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ.

OR/ಅಥವಾ

Scheduled and non-scheduled banks.

ವರ್ಗೀಕೃತ ಮತ್ತು ಅವರ್ಗೀಕೃತ ಬ್ಯಾಂಕುಗಳು.

P.T.O.



UNIT – II

Q. No. 2. (a) Explain the objects and features of Securitisation Act, 2002. Marks : 15

2002 ರ ಸೆಕ್ಯೂರಿಟೈಸೇಶನ್ ಅಧಿನಿಯಮದ ಉದ್ದೇಶ ಮತ್ತು ಮುಖ್ಯ ಲಕ್ಷಣಗಳನ್ನು ವಿವರಿಸಿ.

OR/ಅಥವಾ

Explain the precautions to be taken by a banker while lending against goods.

ಬ್ಯಾಂಕರರು ಸರಕುಗಳ ಆಧಾರದ ಮೇಲೆ ಸಾಲ ಕೊಡುವಾಗ ಯಾವ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂಬುದನ್ನು ವಿವರಿಸಿ.

(b) Write short note on :

Marks : 5

ಟಿಪ್ಪಣಿ ಬರೆಯಿರಿ :

Priority sector advances.

ಆದ್ಯತಾ ವಲಯ ಮುಂಪಾವತಿ.

OR/ಅಥವಾ

Financing of exports.

ರಫ್ತಿಗೆ ಬ್ಯಾಂಕುಗಳ ಹಣಕಾಸು ನೆರವು.

UNIT – III

Q. No. 3. (a) Define cheque and explain the different kinds of crossing of cheque and its effects.

Marks : 15

'ಚೆಕ್' ಇದರ ವ್ಯಾಖ್ಯೆ ಕೊಡಿ. ವಿವಿಧ ರೀತಿಯ ರೇಖಿತ (ಅಡ್ಡಗೆರೆ) ಚೆಕ್‌ಗಳನ್ನು ಅದರ ಪರಿಣಾಮಗಳೊಂದಿಗೆ ವಿವರಿಸಿ.

OR/ಅಥವಾ

Who is a holder ? Explain the rights of a holder in due course.

'ಧಾರಕ' ನೆಂದರೆ ಯಾರು ? ಕ್ರಮಾನುಗತ ಧಾರಕನ ಹಕ್ಕುಗಳನ್ನು ವಿವರಿಸಿ.



(b) Write note on :

Marks : 5

ಟಿಪ್ಪಣಿ ಬರೆಯಿರಿ :

Material alteration.

ಮಹತ್ವದ ಭೌತಿಕ ಬದಲಾವಣೆ.

OR/ಅಥವಾ

Bills in sets.

ಪ್ರತಿಗಳಲ್ಲಿದ್ದ ಏನಿಮಯ ಪತ್ರಗಳು.

UNIT – IV

Q. No. 4. (a) "Banker's duty of secrecy is not absolute". Explain when the disclosure of account is justified.

Marks : 15

"ಬ್ಯಾಂಕರನ ರಹಸ್ಯ ಪಾಲನಾ ಕರ್ತವ್ಯವು ನಿರುಪಾದಿಕವಾದುದಲ್ಲ". ಯಾವ ಸಂದರ್ಭಗಳಲ್ಲಿ ಖಾತೆಯನ್ನು ಬಹಿರಂಗ ಪಡಿಸುವುದು ಕ್ರಮಬದ್ಧವಾಗಿರುತ್ತದೆ ಎಂಬುದನ್ನು ವಿವರಿಸಿ.

OR/ಅಥವಾ

Discuss the various precautions to be taken by a banker while opening and operating account of

a) agent

b) married woman and

c) partnership firm.

ಬ್ಯಾಂಕರನು ಕೆಳಗಿನ ವಿಷಯಗಳ ಮೇಲೆ ಖಾತೆಯನ್ನು ತೆರೆಯುವಾಗ ಮತ್ತು ವ್ಯವಹರಿಸುವಾಗ ಅನುಸರಿಸಬೇಕಾದ ಮುನ್ನೆಚ್ಚರಿಕೆಗಳನ್ನು ಚರ್ಚಿಸಿ:

a) ಕಾರ್ಯಧಾರಿ

b) ವಿವಾಹಿತ ಮಹಿಳೆ

c) ಪಾಲುದಾರಿಕೆ ಸಂಸ್ಥೆ.



Marks : 5

(b) Write note on :

ಟಿಪ್ಪಣಿ ಬರೆಯಿರಿ :

Banker's right to set-off.

ಬ್ಯಾಂಕರನ ವಜಾವಿಟ್ಟು ಹಕ್ಕು.

OR/ಅಥವಾ

Saving account and current A/c.

ಉಳಿತಾಯ ಖಾತೆ ಮತ್ತು ಚಾಲ್ತಿ ಖಾತೆ.

UNIT – V

Q. No. 5. (a) Explain the various E-banking services.

Marks : 15

ಇ-ಬ್ಯಾಂಕಿಂಗ್‌ನ ವಿವಿಧ ಸೇವೆಗಳನ್ನು ವಿವರಿಸಿರಿ.

OR/ಅಥವಾ

Explain the powers of Banking Ombudsman.

ಬ್ಯಾಂಕಿಂಗ್ ಓಂಬಡ್ಸ್‌ಮನ್‌ನ ಅಧಿಕಾರಗಳನ್ನು ವಿವರಿಸಿರಿ.

(b) Write a note on :

Marks : 5

ಟಿಪ್ಪಣಿ ಬರೆಯಿರಿ :

Credit card.

ಕ್ರೆಡಿಟ್ ಕಾರ್ಡ್.

OR/ಅಥವಾ

Travellers cheques.

ಪ್ರವಾಸಿಗರ ಚೆಕ್‌ಗಳು.